

LERTHAL FINANCE LIMITED
(CIN:L65100KA1979PLC061580)
Registered Office: Barton Centre, Office No. 312/313, Mahatma Gandhi Road, Bengaluru 560001, India
Statement of Audited Results for the quarter and year ended March 31, 2023 (Rs. In Lakhs)

Particulars	Quarter ended March 31, 2023 (Audited)	Year ended March 31, 2023 (Audited)	Quarter ended March 31, 2022 (Audited)
Total income from operations (net)	132.02	154.53	6.52
Profit / (Loss) from Ordinary activities before tax	111.42	85.50	(11.45)
Profit / (Loss) from Ordinary activities after tax	94.87	68.95	(18.23)
Profit / (Loss) for the period after tax (after Extraordinary items)	94.87	68.95	(18.23)
Equity Share Capital	70.00	70.00	70.00
Reserves (excluding Revaluation Reserve, as shown in the Balance Sheet of previous year)	-	868.20	-
	(as on 31-Mar-23)	(as on 31-Mar-23)	(as on 31-Mar-22)
Earnings Per Share (before extraordinary items) (of Rs. 10/- each) (not annualized): Basic & Diluted	13.55	9.85	(2.60)
Earnings Per Share (after extraordinary items) (of Rs. 10/- each) (not annualized): Basic & Diluted	13.55	9.85	(2.60)

Note: The above is an extract of the detailed format of Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results are available on the Stock Exchange website www.bseindia.com and also on Company's website www.lerthalfinance.com

For Lerthal Finance Limited
Shao Xing Max Yang
Chairman & Director
DIN 08114973

Place: Bengaluru
Date: 30th May 2023

Dai-ichi Karkaria Limited
(CIN : L24100MH1960PLC011681)
Regd. Off. Liberty Building, Sir Vithaldas Thackersey Marg, New Marine Lines, Mumbai : 400 020

EXTRACT OF AUDITED FINANCIAL RESULTS FOR THE QUARTER AND YEAR ENDED 31 MARCH 2023
(Rs. In Lakhs)

Particulars	Standalone		Consolidated	
	Quarter ended 31 March 2023 (Audited)	Year ended 31 March 2023 (Audited)	Quarter ended 31 March 2023 (Audited)	Year ended 31 March 2023 (Audited)
Total Income from operations	4,378	19,038	3,218	4,378
Net Profit/(Loss) for the period (before Tax, Exceptional and/or Extraordinary items)	318	1,184	(582)	318
Net Profit/(Loss) for the period before tax (after Exceptional and/or Extraordinary items)	318	2,211	(182)	318
Net Profit/(Loss) for the period after tax (after Exceptional and/or Extraordinary items)	(46)	1,847	(182)	(46)
Total Comprehensive Income/(Expense) for the period (Comprising Income/ (Loss) for the period (after tax) and Other Comprehensive Income (after tax))	(30)	1,848	(208)	67
Paid up Equity Share Capital (Face Value Rs 10 each)	745	745	745	745
Other equity excluding revaluation reserve as shown in the Audited Balance Sheet of the previous year	12,200	12,200	12,200	14,245
Earnings per share Basic and Diluted in Rs. (of Rs. 10/- each)	(0.62)	24.79	(2.44)	0.76

Notes:

- The above is an extract of the detailed format of audited standalone and consolidated financial results filed with the Stock Exchange under Regulation 33 of SEBI (Listing and Other Disclosures Requirements) Regulations, 2015. The full format of the quarterly Financial Results are available on the Stock Exchange website - www.bseindia.com and the Company's website - www.dai-ichindia.com.
- The above standalone and consolidated financial results have been reviewed by the Audit Committee and approved by the Board of Directors at their respective meetings held on 30 May 2023. The auditors have expressed an unmodified opinion on the audit report for the quarter and year ended 31 March 2023.
- The Company's management, pursuant to Ind AS 108 - Operating Segments has concluded that the Company has only one reportable segment which is Specialty Chemicals. Accordingly, no separate disclosures of segment information have been made.
- Pursuant to a fire incident on 22 November 2020 at Dahaj factory situated at Plot no. D-2/20, GIDC, Tal. Vagra, Dist. Bharuch - 392130, Gujarat, certain property, plant and equipment and inventory were damaged. It also disrupted the production process and impacted the financial performance of the Company for the year ended 31 March 2021. As a result of the incident, the Company had recognised a loss of Rs. 4,932 lakhs (Rs. 4,326 lakhs towards property plant and equipment, Rs. 581 lakhs towards inventories and Rs. 25 lakhs towards other expenses) as an exceptional item in the standalone financial results for FY 2020-21. The Company's assets and inventories are covered under an insurance policy and a claim has been lodged with the insurance company for the losses suffered. The Company has received an interim payment towards insurance claim of Rs 400 lakhs in FY 2021-22 and stock insurance claim of Rs 285 lakhs in December 2022-. The balance claim is under assessment and the same would be accounted for when approved by the insurance company.
- The Board of Directors at their meeting have recommended a dividend of Rs 4 per share (previous year Rs Nil per share) subject to approval of the members at the ensuing Annual General Meeting.
- Figures are rounded off to the nearest lakh.

For and on behalf of the Board
Sd/-
Ms. S. F. Vakil
Chairperson and Wholtime Director

Place: Mumbai
Date: 30 May 2023

CAREER POINT LIMITED
Registered Office: Village Tangori, Banur, Mohali, Punjab-140601-India
Corporate Office: CP Tower-1, Road No.1, IPIA, Kota-324005 (Raj.)
CIN: L80100PB2000PLC054497 | Ph: 080-47250011 | website: www.cpl.in | E-mail: investors@cpl.in

EXTRACT OF CONSOLIDATED AUDITED FINANCIAL RESULTS FOR THE QUARTER & YEAR ENDED ON 31 MARCH, 2023
(Amount in ₹ Lakhs)

PARTICULARS	Quarter Ended (31/03/2023)	Corresponding Quarter Ended (31/03/2022)	Year Ended (31/03/2023)
	(Audited)	(Audited)	(Audited)
Total Income from Operations (net)	2,706.60	1,544.69	9,124.53
Net Profit from Ordinary Activities after tax before Minority Interest	(1,629.05)	376.46	1,219.17
Net Profit for the period after tax and Minority Interest	(1,629.05)	376.46	1,219.17
Paid-up Equity Share Capital (Face value of ₹ 10/- each)	1,819.29	1,819.29	1,816.29
Reserves excluding Revaluation Reserve (NIL) as per balance sheet of previous year	-	-	-
Earnings Per Share (EPS)			
a) Basic EPS	-8.99	2.06	6.57
b) Diluted EPS	-8.99	2.06	6.57

EXTRACT OF STANDALONE AUDITED FINANCIAL RESULTS FOR THE QUARTER & YEAR ENDED ON 31 MARCH, 2023
(Amount in ₹ Lakhs)

PARTICULARS	Quarter Ended (31/03/2023)	Corresponding Quarter Ended (31/03/2022)	Year Ended (31/03/2023)
	(Audited)	(Audited)	(Audited)
Total Income from Operations (net)	1,406.50	729.42	5,565.98
Net Profit for the period after tax and Minority Interest	553.92	20.44	2,219.35
Paid-up Equity Share Capital (Face value of ₹ 10/- each)	553.92	20.44	2,219.35
Reserves excluding Revaluation Reserve (NIL) as per balance sheet of previous year	-	-	-
Earnings Per Share (EPS)			
a) Basic EPS	3.04	0.12	12.2
b) Diluted EPS	3.04	0.12	12.2

1. The audited standalone and consolidated financial results of the Company have been reviewed by the Audit Committee and have been approved by the Board of Directors at their respective meetings held on 29th May, 2023.

2. The above is an extract of the detailed format of Standalone and Consolidated Financial Results for the Quarter and year ended March 31, 2023 filed with the Stock Exchange under Regulation 33 of the SEBI (Listing and Other Disclosures Requirements) Regulation, 2015. The full format of the Quarterly Financial Results are available on the Company's website i.e. www.cpl.in and Stock Exchange websites i.e. www.bseindia.com and www.nseindia.com.

BY ORDER OF THE BOARD OF DIRECTORS FOR CAREER POINT LIMITED
PRAMOD MAHESHWARI
Chairman, Managing Director and CEO
DIN-00185711

Place: Kota (Rajasthan)
Date : May 30th, 2023

CRESCENT FINSTOCK LIMITED
(CIN: L51100GJ1997PLC032464)
Regd. Office : Regd Office: A/12, Snehkunj CHS, Resi Plot No 374, Koparli Road, G. I. D. C. Vapi - 396195 Gujarat
Phone No. : 022-6188 7600; Email id: crescentfinstock@yahoo.com website : www.crescentfinstock.com

Extract of Standalone & Consolidated Audited Financial Results for the quarter and year ended March 31, 2023
(Rs. In Lakh except EPS)

Particulars	Standalone				Consolidated			
	Quarter ended 31.03.2023	Quarter ended 31.03.2022	Year ended 31.03.2023	Year ended 31.03.2022	Quarter ended 31.03.2023	Quarter ended 31.03.2022	Year ended 31.03.2023	Year ended 31.03.2022
Total income from operations (net)	-	-	7.25	-	131.05	681.28	2,095.53	3,382.35
Net Profit / (Loss) for the period (before Tax, Exceptional and Extraordinary Items)	(3.97)	(5.26)	(18.53)	20.99	(97.30)	(69.71)	96.72	662.37
Net Profit / (Loss) for the period (before Tax, after Exceptional and Extraordinary Items)	(3.97)	(5.26)	(18.53)	20.99	(97.30)	(69.71)	96.72	662.37
Net Profit / (Loss) for the period (after Tax, after Exceptional and Extraordinary Items)	(3.97)	(2.59)	(18.53)	20.99	(91.65)	(216.68)	102.37	512.73
Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	(3.91)	1.34	(18.47)	(0.45)	(276.00)	(312.50)	(155.74)	758.27
Paid up Equity Share Capital (Face Value of Rs. 10/- each)	722.35	722.35	722.35	722.35	722.35	722.35	722.35	722.35
Reserves (excluding Revaluation Reserve as shown in the Balance Sheet of previous year)	-	-	2,308.62	2,327.09	-	-	3,997.95	4,078.24
Earning Per Share (of Rs. 10/- each) (not annualized):	-	-	-	-	-	-	-	-
(a) Basic	(0.06)	(0.04)	(0.26)	0.29	(1.27)	(3.00)	1.42	7.10
(b) Diluted	(0.06)	(0.04)	(0.26)	0.29	(1.27)	(3.00)	1.42	7.10

Note: The above is an extract of the detailed format of financial result filed with the Stock Exchanges under Regulation 33 of the SEBI (LODR) Regulations, 2015. The full format of the financial result is available on the website of MSEI (www.msei.in) and on the Company's website www.crescentfinstock.com

For Crescent Finstock Limited
Sd/-
Nitish Jain
Director

Place : Mumbai
Date : 30th May, 2023

UNIVA FOODS LIMITED
(Formerly known as Hotel Rugby Limited)
REGISTERED OFFICE: 2, Ground floor, 9, Dev Bhuvan, Gazdar Street, Chira Bazar, Kabadevi, Mumbai - 400002, Maharashtra, India.
CIN: L55101MH1991PLC063265
WEBSITE: https://www.hotelrugby.co.in / EMAIL ID: rugbyhotel@rediffmail.com CONTACT: 022-67470380

Extract of Audited Financial Results for the Quarter and Year ended March 31, 2023
Figures ₹ in Lakhs

Particulars	Quarter ended		Year ended	
	31.03.2023 (Audited)	31.12.2022 (Unaudited)	31.03.2022 (Audited)	31.03.2022 (Audited)
Total Revenue from operations	19.50	-	0.79	19.53
Total expenses	16.28	13.61	124.67	47.73
Profit/(Loss) from operations before exceptional, extra-ordinary items and tax	3.22	(13.61)	(123.88)	(28.20)
Exceptional Items	-	-	4.00	-
Extra-ordinary Items	-	-	-	-
Profit/(Loss) from ordinary activities after exceptional and extra-ordinary items but before tax	3.22	(13.61)	(127.88)	(28.20)
Tax expense	-	-	-	-
Net Profit / (Loss) from ordinary activities after tax	3.22	(13.61)	(127.88)	(28.20)
Other Comprehensive Income	-	-	-	-
Total Other comprehensive income	-	-	-	-
Total comprehensive income	-	-	-	-
Paid-up equity share capital (Face value of Rs. 10/-each per share)	1432.28	1432.28	1432.28	1432.28
Reserve excluding Revaluation Reserves as per balance sheet of previous accounting year	-	-	(1415.47)	(1387.78)
Earnings Per Share (Before and After extraordinary items)				
A. Basic	0.0225	(0.0950)	(0.8928)	(0.1969)
B. Diluted	0.0225	(0.0950)	(0.8928)	(0.1969)

Notes:

- The above financial results have been reviewed by the Audit Committee and approved by the Board of Directors at its meeting held on May 29, 2023. The Statutory Auditors have expressed an unmodified audit opinion on these results.
- The above is an extract of the detailed format of the Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of Audited Financial Results for the Quarter and Financial Year ended March 31, 2023 are available on the stock exchange websites, i.e., www.nseindia.com and www.bseindia.com and on the Company's website at: www.hotelrugby.co.in.
- Exceptional and/or Extraordinary items adjusted in the Statement of Profit and Loss in accordance with Ind-AS Rules / AS Rules, whichever is applicable.

For and on behalf of UNIVA FOODS LIMITED (Formerly known as Hotel Rugby Limited)
Sd/-
Shaik Hasena
Managing Director
DIN: 08141400

Place: Hyderabad
Date: May 31, 2023

BATA INDIA LIMITED
(CIN : L19201WB1931PLC007261)
Registered Office: 27B, Camac Street, 1st Floor, Kolkata - 700016, West Bengal
Telephone No. : 033 23014400 | Fax : 033 22895748
Share Dept. Telephone No. : 033 22895796
E-mail: share.dept@bata.com | Website: www.bata.in

NOTICE TO THE SHAREHOLDERS
Sub.: Transfer of Equity Shares held in Bata India Limited ("the Company") to the Demat Account of the Investor Education and Protection Fund Authority - Ministry of Corporate Affairs (IEPF), in respect of which dividend remaining unclaimed or unpaid for the seven consecutive years

This is further to our individual communication to the concerned shareholders at their latest available addresses in terms of the provisions of the Section 124(6) of the Companies Act, 2013 (as amended) ("the Act") read with Investor Education and Protection Fund Authority (Accounting, Audit, Transfer and Refund) Rules, 2016 (as amended) ["IEPF (AATR) Rules, 2016"] and other applicable rules, notifications and circulars, if any, requiring every company to transfer the shares, in respect of which dividend remains unpaid / unclaimed for a period of seven (7) consecutive years to the Demat Account of the IEPF Authority ("the IEPF Demat Account").

In this regard, Notice is hereby given to the shareholders holding shares relating to which they have not encashed their dividend since 2015-16 (i.e. none of the dividend(s) declared since 2015-16 were claimed/encashed), that such shares are liable to be transferred by the Company under the IEPF Rules to the IEPF Demat Account. The Company has uploaded necessary details in this respect on its website at www.bata.in under the 'Investor Relations' category for taking appropriate action.

The shareholders of the Company who have not encashed their dividend are being given an opportunity, as per the prescribed Rules, for claiming their dividend by making a written application under physical signature(s), giving complete postal address alongwith Pin Code and Folio No. / DP ID & Client ID together with a cancelled original cheque leaf of the Bank account bearing the name of the first / sole holder, details of Bank, Branch, Account Number, MICR code, IFSC code, etc., failing which copy of Bank passbook / statement duly attested by the Bank (not more than one month old) with all such required details and self-attested copy of Income Tax PAN card(s) of registered shareholder(s), i.e., including joint holder(s) to the Company at its Registered Office or to M/s. Link Intime India Private Limited, Registrar and Share Transfer Agent (RTA) of the Company.

You are further requested to register your email ID with the demat account through your Depository Participant (DP) immediately against shareholding in demat mode.

Attention Physical Shareholders: As per SEBI Circular No. SEBI/HO/MIRSD/MIRSD-PoD-1/P/CI/R/2023/37 dated 16.03.2023 on updating KYC, shareholders still holding shares in physical mode are requested to submit all the applicable forms duly completed alongwith the related documents in this regard in physical form, if not submitted till now. Unless the KYC in all respect are registered for physical shareholding, no service request can be processed and the shareholding shall be frozen on or after 01.10.2023 or as advised by SEBI.

In order to comply with the IEPF Rules, the Company will proceed to transfer the equity shares to the IEPF Demat Account unless a valid claim is received by the Company/its Registrar and Share Transfer Agent by 30/06/2023. Thereafter no claim shall lie against the Company in respect of such shares transferred to IEPF Demat Account pursuant to the IEPF Rules.

The Shareholder(s), whose equity shares are liable to be transferred to the IEPF Demat Account, may kindly note that as per the IEPF Rules:-

- In case of Equity Shares held in Physical form:** Duplicate share certificate(s) will be issued and the concerned depository shall convert the duplicate share certificate(s) into Demat form and shall transfer the shares in favour of the IEPF Demat Account. The original share certificate(s) registered in the shareholders' names will stand automatically cancelled and deemed non-negotiable.
- In case of Equity Shares held in Demat form:** Concerned depository will give effect to the transfer of the equity shares liable to be transferred in favour of the IEPF Demat Account by way of corporate action.

The shareholders may please note that unclaimed / unpaid dividend and equity shares transferred to the IEPF Demat Account including benefits accruing on such equity shares, if any, can be claimed from the IEPF Authority by making an online application in the prescribed web Form IEPF-5 (available on the website www.iepf.gov.in / the webpage address for the said web Form is also given on our website www.bata.in) and thereafter sending a duly signed (as per the specimen signature recorded with the Company/Depository) physical copy of the same along with the requisite documents enumerated in Form IEPF-5 to the Company for verification of the claim. For further information/clarification, the concerned shareholders may contact at any of the following addresses:

BATA INDIA LIMITED Registered Office & Share Department: 27B, Camac Street, 1st Floor, Kolkata - 700016 Telephone: 033 22895796; Fax: 033 22895748 E-mail: share.dept@bata.com Website: www.bata.in	LINK INTIME INDIA PRIVATE LIMITED Unit : Bata India Limited C 101, 247 Park, L.B.S. Marg, Vikhroli (West), Mumbai - 400083 Telephone: 022 49186270; Fax: 022 49186060 E-mail: mt.helpdesk@linkintime.co.in
---	---

For BATA INDIA LIMITED
Sd/-
NITIN BAGARIA
Company Secretary & Compliance Officer

Place : Gurugram
Date : 30.05.2023

FRANKLIN LEASING AND FINANCE LIMITED
(CIN No: U74899DL1992PLC048028)
Unit/Shop No.205,Second Floor, Aggarwal City Mall Road No.44, Pitampura Delhi-110034.

AUDITED FINANCIAL RESULTS FOR HALF YEAR AND YEAR ENDED ON 31ST MARCH, 2023
Rs. Lacs except EPS

PARTICULARS	Half Year ending (31/03/2023)	Corresponding 6 months ending in the previous year (31/03/2022)	Year to date Figures (31/03/2023)
	Total income from operations (net)	579.02	695.94
Net Profit/ (Loss) from Ordinary Activities after tax	(0.16)	1.29	15.37
Net Profit/ (Loss) for the period after tax (after Extraordinary items)	(0.16)	1.29	15.37
Equity Share Capital	1,578.24	1,578.24	1,578.24
Reserves (excluding Revaluation Reserve as shown in the balance sheet of previous year)	-	-	2,118.51
Earning Per Share (of Rs. 10/-each)	-	-	-
Basic	(0.001)	0.008	0.097
Diluted	(0.001)	0.008	0.097

NOTE:
The above is an extract of the detailed format of Half yearly Financial Results filed with the Stock Exchange under Regulation 33 of the SEBI (Listing and Other Disclosures Requirements) Regulations, 2015.

For Franklin Leasing & Finance Limited
Sd/-
JAGANNATH JHA
Director
DIN No. 08943829

Place: Delhi
Date: 30/05/2023

Oswal Minerals Limited
Regd. Office: # 8/11, Police Station Road, Pallavaram, Chennai-600043
CIN: L30006TN1996PLC035973. E-Mail: info@oswalminerals.com; Website: www.oswalminerals.com

EXTRACT OF AUDITED FINANCIAL RESULTS FOR THE QUARTER AND YEAR ENDED 31ST MARCH, 2023
(₹ in Crores except EPS)

SI No.	Particulars	Quarter Ended 31.03.2023 (Audited)	Year Ended 31.03.2023 (Audited)	Year Ended 31.03.2022 (Audited)
1	Total Income from Operations (Net)	685.13	2997.26	3298.87
2	Net Profit from Ordinary Activities before Tax, Exceptional and / or Extraordinary Items	17.72	35.41	66.15
3	Net Profit for the period after Tax, Exceptional and / or Extraordinary items	13.24	26.54	49.04
	Paid-up Equity Share Capital (Face value of ₹ 10/- each)	7.55	7.55	7.55
(i)	Basic and diluted EPS before Extraordinary items (not annualized)	17.54	35.15	64.95
(ii)	Basic and diluted EPS after Extraordinary items (not annualized)	17.54	35.15	64.95

Notes:

- The above Audited Financial Results for the Quarter and year ended 31st March, 2023, have been reviewed by the Audit Committee at its meeting held on 30th May, 2023. The above Financial results for the year ended 31st March, 2023 have been audited by the Statutory Auditors. An unmodified report has been issued by them thereon.
- The above is an extract of the detailed format of Quarterly Financial Results filed with the stock exchanges under regulation 33 of the SEBI (Listing obligations and Disclosure requirements) Regulations, 2015. The full format of the results are available on the Stock Exchange website (www.msei.in/index.aspx) and on the Company's website (www.oswalminerals.com).

FOR AND ON BEHALF OF BOARD
Sd/-
MHANLAL BHARATH KUMAR JAIN
WHOLE TIME DIRECTOR
DIN: 01252633

Place: Bangalore
Date: 30th May, 2023

MADHUR NOURISHMENT PRODUCTS LLP- IN LIQUIDATION
LLP IN: AAF- 6086
Regd. Add: C-713 BSEL Tech Park, Plot No.39/5 & 39/5A, Sector 30A, Opp. Vashi Railway Station, Vashi, Navi Mumbai, Mumbai City, Maharashtra 400703.

E-Auction Notice
Sale of Corporate Debtor as a Going Concern under the Insolvency and Bankruptcy Code, 2016
Date and Time of E-Auction: 3rd July 2023 at 11:00 AM to 02:00 PM (With the unlimited extension of 10 minutes each)

Sale of Corporate Debtor as a going concern by the liquidator appointed by the Hon'ble National Company Law Tribunal, Mumbai Bench vide order dated 1st March 2023 in I.A. 2693 OF 2021 IN C.P.(IB) No. 236 of 2020. The sale will be done by the undersigned through the E-auction platform https://eauctions.co.in (Linkstar Infosys Private Limited)

Details of Assets	Manner of Sale	Block	Reserve Price	Earnest Money Deposit	Incremental Value
Sale of Madhur Nourishment Products LLP as going concern as per Regulation 32 (e) of IBBBI Liquidation Process) Regulations 2016 along with all assets including Land & Building, Plant & Machinery and Securities & Financial Assets.	Sale as a Going Concern	1	₹4,24,29,305.00	₹42,00,000.00	₹2,00,000.00

Event	Date	Time
Last date of submission of Eligibility Documents	16th June, 2023	before 5 P.M. in the manner mentioned in detail E-auction Process Document
Inspection of Assets of Corporate Debtor	From 17th June, 2023	to 26th June, 2023
Last Date for submission of Earnest Money Deposit	29th June, 2023	
Date and time of E-Auction for qualified bidders	3rd July, 2023	at 11:00 AM to 02:00 PM

Terms & Conditions of the sale is as under:

- E-auction will be conducted on "AS IS WHERE IS", "AS IS WHAT IS", "WHATEVER THERE IS BASIS" AND "NO RECOURSE BASIS" as such sale is without any kind of warranties and indemnities through approved service provider Linkstar Infosys Private Limited. Contact person on behalf of E-Auction Agency (Linkstar): Contact person: Mr. Dixit Prajapati Email id-admin@eauctions.co.in, Mobile No.: +91 9870099713
- Documents and EMD shall be submitted to Liquidator through email and hard copy in the format prescribed in the detailed E-auction Process Document on or before 16th June 2023 before 5 PM. The bid form along with detailed terms & conditions of the complete E-auction process can be downloaded from the website https://eauctions.co.in.
- It is clarified that this invitation purports to invite prospective bidders and does not create any kind of binding obligation on the part of the Liquidator or the Company to effectuate the sale. The Liquidator reserves the right to cancel or modify the process and/or not to accept and/or disqualify any interested party / potential investor/bidder without assigning any reason and without any liability.
- All the terms and conditions are to be mandatorily referred from the detailed E-Auction Process Document, prior to submission of EMD and participation in the process. The Liquidator can be contacted at liq.madhurmourishment@gmail.com

Date: 31.05.2023
Place: Navi Mumbai

Liquidator - Madhur Nourishment Products LLP
IBBI Reg. No: IBBI/PA-001/IP-PO1368/2018-2019/12131
Email ID: ipprashantjain@gmail.com; liq.madhurmourishment@gmail.com
Correspondence Address: SRSARV Resolusion Services LLP, B-610, BSEL Tech Park, Sec. 30 A, Vashi Navi Mumbai- 400 705. Contact No: 022-49768690

CA Prashant Jain

Advani Hotels & Resorts (India) Limited
(CIN: L99990MH1987PLC042891)
Regd. Off.: 18A & 18B, Jolly Maker Chambers-II, Nariman Point, Mumbai - 400021
Phone: +91-22-22850101
Website: www.caravelabeachresortsgo.com | Email: cs.ho@advanihotels.com

NOTICE

NOTICE is hereby given that pursuant to applicable provisions of the Companies Act, 2013 ("the Act") and the IEPF Authority (Accounting, Audit, Transfer and Refund) Rules, 2016, as amended from time to time ("the IEPF Rules") notified by the Ministry of Corporate Affairs, the shares underlying against the 1st Interim Dividend declared for the financial year 2016-17 which have remained unpaid/unclaimed for seven consecutive years are due to be transferred to the IEPF Authority in accordance with the Act and the procedure set out in the I

ಗ್ಯಾರಂಟಿ ಹೊರೆ ಇಳಿಸಲು ತೆರಿಗೆ ಏರಿಕೆ ಚಿಂತನೆ?

ಆಸ್ತಿ ತೆರಿಗೆ ಶೇ.10ರಿಂದ 20ರಷ್ಟು ಹೆಚ್ಚಳಕ್ಕೆ ಸೀಮೆ ಸೂಚನೆ | ಆಸ್ತಿ ತೆರಿಗೆ ಹೆಚ್ಚಳಕ್ಕೆ ಆರ್ಥಿಕ ಅಧಿಕಾರಿಗಳೊಂದಿಗೆ ಚರ್ಚೆ | 12 ವರ್ಷದಿಂದ ಏರಿಕೆಯಾಗದ ಆಸ್ತಿ ತೆರಿಗೆ ಪ್ರಮಾಣ | ರಾಜ್ಯದ ವ್ಯಾಪ್ತಿಯಲ್ಲಿರುವುದು ಆಸ್ತಿ-ಅಬಕಾರಿ ತೆರಿಗೆ, ನೋಂದಣಿ ಶುಲ್ಕ, ಪೆಟ್ರೋಲ್ ಸೆಸ್ ಮಾತ್ರ

ಬೆಂಗಳೂರು: ಚುನಾವಣೆ ವೇಳೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ಸರಕಾರದ ಪಾಲಿಗೆ ಬಿಳಿಯಾನೆಯಾಗುತ್ತಿದ್ದು, ಈ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಹೊಂದಿಸಲು ಇದೀಗ ಆಸ್ತಿ ತೆರಿಗೆ ಏರಿಕೆ ಮಾಡುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ.

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಆಸ್ತಿ ತೆರಿಗೆ, ನೋಂದಣಿ ಶುಲ್ಕ, ಪೆಟ್ರೋಲ್ ಸೆಸ್ ಹಾಗೂ ಅಬಕಾರಿ ತೆರಿಗೆ ಹೊರತುಪಡಿಸಿ ಇನ್ನಾವ ಹೆಚ್ಚಳವೂ ತೆರಿಗೆ ಆದಾಯ ಸಂಕೇತವಾಗಿಲ್ಲ. ಆದರೆ, ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಬಯ್ಯದಷ್ಟು ಪ್ರಮಾಣದ ಅನುದಾನ ಆಗುತ್ತಿರುವುದರಿಂದ, ಆಸ್ತಿ ತೆರಿಗೆ ಹೆಚ್ಚಳವು ಚಿಂತನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಹಾಗೂ ಬೆಂಗಳೂರುರೇಕರ್ ಎಂದು ಎರಡು ಭಾಗವಾಗಿ ಆಸ್ತಿ ತೆರಿಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಕಳೆದ 12 ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಆದ್ದರಿಂದ ಇದೀಗ ಆಸ್ತಿ ತೆರಿಗೆಯನ್ನು ಶೇ.10ರಿಂದ 20ರಷ್ಟು ಹೆಚ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಆಸ್ತಿ ತೆರಿಗೆ ಹೆಚ್ಚಳ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಪಡೆಯುವುದಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳು ಹೆಚ್ಚು ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಸಹಾಯವಾಗುತ್ತದೆ. ಆದ್ದರಿಂದ ಆಸ್ತಿ ತೆರಿಗೆ ಹೆಚ್ಚಿಸಿ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಿಕೊಂಡರೆ ಆಗ ಸರಕಾರದಿಂದ ಹೆಚ್ಚಿನ ಅನುದಾನ ನೀಡಬೇಕಾದ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಆದರೆ, ರಾಜ್ಯದ ಬೆಂಗಳೂರು ಸರಕಾರ ವಾರ್ಷಿಕ 600 ರಿಂದ 10 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದೆ. ಆಸ್ತಿ ತೆರಿಗೆ ಹೆಚ್ಚಳ ಮಾಡಿದರೆ ಈ ಪ್ರಕಾರ ಅರ್ಧದಷ್ಟಾದರೂ ಉಳಿಸಿಕೊಳ್ಳಬಹುದು. ಆದ್ದರಿಂದ ಗ್ಯಾರಂಟಿ ಅನುದಾನಗಳಿಗೆ ಅನುದಾನ ಒದಗಿಸಲು

ರಾಜಧಾನಿಯೇ ಟಾರ್ಗೆಟ್

ಸೋಮವಾರ ಬುಧವಿಂಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದವರ ಡಿ.ಎಂ.ಡಿ.ಕೆ. ಶಿವಕುಮಾರ್ ಸಹ ಇದೇ ವಿಷಯವನ್ನು ಹೇಳಿದ್ದಾರೆ. ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆಯನ್ನು ಹೆಚ್ಚಿಸಲು ಅವಕಾಶವಿದ್ದರೂ ಕಳೆದ 12 ವರ್ಷಗಳಿಂದ ಆಸ್ತಿ ತೆರಿಗೆ ಏರಿಕೆಯಾಗಿಲ್ಲ. ಆದ್ದರಿಂದ ಈ ವರದಿ ತೆರಿಗೆ ಹೆಚ್ಚಳ ಮಾಡಿದರೆ ತಪ್ಪೇನು? ಎಂದು ಅಧಿಕಾರಿಗಳಿಗೆ ಪ್ರಶ್ನೆ, ಬಿಬಿಎಂಪಿ ವ್ಯಾಪ್ತಿಯ ಆಸ್ತಿ ತೆರಿಗೆ ಏರಿಕೆ ಯಾವ ರೀತಿ ಮಾಡಬಹುದು ಎನ್ನುವ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಚಿವರಿಗೆ ಅತಂಕ

ಅಧಿಕಾರಕ್ಕೆ ಬರುತ್ತಿದ್ದಂತೆ ಈ ರೀತಿ ತೆರಿಗೆ ಹೆಚ್ಚಿಸಿದರೆ ಸಾರ್ವಜನಿಕರಿಗೆ ಕಟ್ಟ ಸಂದೇಶ ರವಾನೆಯಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆ ಒಂದು ವರ್ಷವಿರುವಾಗ ಈ ರೀತಿ ತೆರಿಗೆ ಹೆಚ್ಚಿಸಿ, ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಅದಕ್ಕೆ ವಿರೋಧವಾಗಿರುವ ಸಾಧ್ಯತೆಯಿದೆ ಎನ್ನುವ ಅತಂಕವನ್ನು ಕೆಲ ಸಚಿವರು ಹೊರಹಾಕಿದ್ದಾರೆ. ಆದ್ದರಿಂದ ವರದಿಯನ್ನು ಸಿದ್ಧಪಡಿಸುವಂತೆ ಸೀಮೆ ಸೂಚನೆ ನೀಡಿದ್ದರೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ.

ಶೇ.10ರಿಂದ 20ರಷ್ಟು ಹೆಚ್ಚಳ ಸಾಧ್ಯತೆ: ಬೆಂಗಳೂರು ಹಾಗೂ ಬೆಂಗಳೂರುರೇಕರ್ ಎಂದು ಎರಡು ಭಾಗವಾಗಿ ಆಸ್ತಿ ತೆರಿಗೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಕಳೆದ 12 ವರ್ಷದಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಆದ್ದರಿಂದ ಇದೀಗ ಆಸ್ತಿ ತೆರಿಗೆಯನ್ನು ಶೇ.10ರಿಂದ 20ರಷ್ಟು ಹೆಚ್ಚಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ವಸತಿ ಕಟ್ಟಡಗಳಿಗೆ ಶೇ. 10ರಿಂದ 15ರಷ್ಟು ಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ. 15ರಿಂದ 20ರಷ್ಟು ತೆರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಒಂದೇ ರೀತಿಯಲ್ಲಿ ದರ ಏರಿಕೆ ಮಾಡಿದರೆ, ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಆಸ್ತಿಗಳಿಗೆ ಒಂದು ಹಾಗೂ ಇನ್ನಿತರ ನಗರಗಳಿಗೆ ಇನ್ನೊಂದು ರೀತಿಯಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಒಂದರಲ್ಲಿಯೇ ಕೇವಲ 4,100 ಕೋಟಿ ರೂ. ಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಇದನ್ನು ಹೆಚ್ಚಳವಾಗುವ ವಿಶಾಖದಂತೆ ಅಧಿಕಾರಿಗಳಿದ್ದಾರೆ. ಆದ್ದರಿಂದ ಕನಿಷ್ಠ ಶೇ. 10ರಷ್ಟು ಹೆಚ್ಚಳ ಮಾಡಿದರೆ ಸರಿಸುಮಾರು 500 ಕೋಟಿ ರೂ. ಹೆಚ್ಚುವರಿಯಾಗಿ ಬರಲಿದೆ ಎನ್ನುವುದು ಆರ್ಥಿಕ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

PUBLIC NOTICE

My client Mr.ZABIULLA KHAN S/o Mr. Zaffrulla Khan here by he lost Hakku Pathra Dated 10.08.1981 to the property bearing Site No.19/3, Khatha No.6317 FS-19/3, Situated at Kadugudi Village, Bickarali Hobli, Bangalore North Taluk, Bangalore, Measuring East to West 40 feet and North to South 33 feet. In all measuring 1320 sq. ft. In this regard a Police Complaint dated 23.05.2023, has been filed/lodged by our client with Karnataka State Police in Lost Report No 0572597/2023. If any persons finds the said document kindly inform the advocate stated herein. If any persons misuses the said document, the same is not binding on our clients and they shall go to their own risk.

Dr. Ganesh G.G. B.A., L.L.B. Advocate & Legal Consultant Contact-9980180199, 7769060113, E-Mail: gggad@gmail.com No.30, "Kanaka Mandira" 2nd Floor Main, 5th main Road Gandhi Nagar, Bangalore-560 009

BEFORE THE HONBLE DEPUTY COMMISSIONER BANGALORE RURAL DISTRICT, BANGALORE

LND.SC.ST(A) NO. 35/2018-2019

BETWEEN: Sri. Ramiah, Since Died by His Lrs Smt. Rathamma and others ... Appellants

The Assistant Commissioner and others ... Respondents

NOTICE UNDER ORDER 5 RULE 20 OF CIVIL WITH SECTION 115 OF THE CODE OF PRACTICE PROCEDURE

Respondent No.5: Sri. Nanjappa, S/o Late Chikkanna, Major in age, 91st Vijayapura Town, Devanahalli Taluk, Bangalore Rural District.

Whereas the Appellants is filed a Appeal in LND.SC.ST(A) No. 35/2018-2019 against the Respondent for relief of set aside the order passed by the 1st respondent in PTCL (DH) SR.47/2009-10 and PTCL(DH)SR. 11/2010-11 order dated 20.06.2018 in respect of land bearing Old Sy.No. 160, New Sy. No. 432, measuring 2.00 acres guntas, situated at Vijayapura Village & Hobli, Devanahalli Taluk, Bangalore Rural District. The above Appeal now stands posted to 30-06-2023 at 2.30 PM Before the Deputy Commissioner Bangalore Rural District at Bangalore, Therefore you is hereby directed to appear before this Honble Court either in person or through advocate to answer the Appellants questions, failing which the matter will be heard and disposed on your absence. Given under my hand and seal of this Court on 22-05-2023.

By order of the Court, Deputy Commissioner Bangalore Rural District at Bangalore.

Appellants: K. RAHAGAVENDRA No.18, 1st floor, V.M. Gopala Building, B.B. Road, Yelahanka, Bangalore 560064.

PUBLIC NOTICE

This is to inform the general public that 1. Smt Ankamma W/o late Annalal Reddy, aged about 62 years, residing at No. 90, 3rd stage, Near VR Bar & Restaurant, Varthur, Bengaluru-560087, (Ph: 9738902012) has lost the Original Sale Deed dated 21.12.2006, Registered as Document No. 17746/2006 of Book 1, in the office of the sub registrar Hosur, Hosur Taluk, Krishnagiri District, Tamil Nadu, pertaining to property bearing Plot No. 6, measuring 30 x 20, totally measuring 600 Sq. Feet, in the layout known as S.S.S Employees Association layout, Sivagangalhi 1st Grade Panchayat Limits, Union Council of Hosur, Sub registration District of Hosur, and Krishnagiri Registration District and bounded on East by:- 20 feet wide Common Road, West by:- Plot No. 11, North by:- Plot No. 7, and South by:- Plot No. 5, on 18.05.2023 at No. 5, 1st main N.S.Palya, BTM 2nd stage, Bengaluru when I visited to my daughter's house, and in this regard a police complaint has been lodged on 27.05.2023 vide Lost Report No. 057806/2023. If anybody finds the same, please return to the above said address and they will be suitably rewarded.

ವಾಣಿಜ್ಯ ಸೇವಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್
ವಿ.ಎಂ.ಎಸ್.ಸಿ. 68, 1ನೇ ಮಹಡಿ
ಒಂಟಿ ಕ್ರಾಸ್, 29^{ನೇ} ಹಂತ, ಜಿ.ಪಿ. ನಗರ 6^{ನೇ} ಘರಾ, ನೇರ ಗ್ರೀನ್ ಸಿಟಿ ಹಾಸ್ಪಿಟಲ್, ಬೆಂಗಳೂರು - 560078

NETSEVA Solutions
A Pioneer in IT Hardware Sales and Services, since 2002.

For Best Offers on Branded Laptops, Desktops, Printers, CCTV & Networking etc.

Please contact:
98807 57642
080-41722731

Email to :
shivakumar@netsevasolutions.com
info@netsevasolutions.com
Address # 681,
1st Floor, 17th Cross, 29th Main, JP Nagar 6th Phase, Near Green City Hospital, Bengaluru - 560078

ರೈತರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಲು ಸೂಚನೆ | ಬಾಕಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು | ಟೆಂಡರ್‌ನಲ್ಲಿ ಭ್ರಷ್ಟಾಚಾರ ಮಾಡುವವರನ್ನು ಸಹಿಸುವುದಿಲ್ಲ ಮೇಕೆದಾಟು, ಮಹಾದಾಯಿಗೆ ಸಜ್ಜಾಗಿ: ಡಿ.ಕೆ

ಬೆಂಗಳೂರು: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಜಲ ಯೋಜನೆಯಾಗಿರುವ ಮೇಕೆದಾಟು ಯೋಜನೆ ಸಿದ್ಧತೆ ಆರಂಭಿಸುವಂತೆ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಾಕಿಯಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಇದರೊಂದಿಗೆ ಮೇಕೆದಾಟು ಹಾಗೂ ಮಹಾದಾಯಿ ಯೋಜನೆಗೆ ವೇಗ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಆರ್ಥಿಕ ಸ್ಥಿತಿಗೆ ಗಮನಾರ್ಹವಾಗಿರಬೇಕೆಂದು ಹೇಳಿ ಪ್ರಮಾಣದಲ್ಲಿ ಕೇಂದ್ರ ಅನುದಾನಿತ ಯೋಜನೆಗಳಿಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ 25 ಸಂಸದರಿದ್ದು, ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತಂದು ಕೇಂದ್ರದ ಯೋಜನೆ ರಾಜ್ಯದಲ್ಲಿ ಹೆಚ್ಚಿಗೆ ಕಾರ್ಯರೂಪಕ್ಕೆ ತರಬೇಕು. ಎಷ್ಟು ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಪಡೆಯಲು ಸಾಧ್ಯವೋ ಅಷ್ಟು ಯೋಜನೆಗಳಿಗೆ ಅನುದಾನ ಪಡೆಯಬೇಕು ಎಂದು ಹೇಳಿದರು.

ಕೇಂದ್ರ ಸರಕಾರ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಎಕ್ಸ್‌ಪ್ರೆಸ್ ಹೆಚ್‌ಎಸ್ ಸೇರಿದಂತೆ ಎಲ್ಲ ಕಡೆಯಿಂದ ಆರ್ಥಿಕ ಸೇವೆ ಪಡೆಯಲಾಗುವುದು. ಇಲಾಖೆಯ ಎಲ್ಲ ಪ್ರಮುಖ ಯೋಜನೆಗಳನ್ನು ಮುಗಿಸಲು ಗಡುವು ನೀಡಲಾಗಿದೆ.



ಇನ್ನು ಯೋಜನೆ ಜಾರಿಗೆ ಆದಷ್ಟು ಬೇಗ ಜಮೀನು ಪಡೆಯುವ ಕಾರ್ಯ ಆಗಬೇಕು ಎಂದು ಸೂಚಿಸಿದ್ದೇನೆ. ಕಾಮಗಾರಿ ಗುಣಮಟ್ಟ ಪರಿಶೀಲನೆ ಬಾಕಿ ಸಮಿತಿ ರಚನೆ ಮಾಡಲಾಗುವುದು. ಬಿಲ್ಡಿಂಗ್ ಪರಿಷ್ಕರಣೆ ಹಾಗೂ ಸಲಹೆ ತಂಡ ನೇಮಕ ಮಾಡಲಾಗುವುದು ಎಂದು ಹೇಳಿದರು.

ಭ್ರಷ್ಟಾಚಾರ ನಿರಂತರತೆ ಸೂಚನೆ: ಇಲಾಖೆಯಲ್ಲಿ ಶಿಷ್ಟ ಹಾಗೂ ವಾರದರ್ಶಕಗಳಿಗೆ ಆದ್ಯತೆ ನೀಡಿ, ಭ್ರಷ್ಟಾಚಾರ ನಿರಂತರತೆ ಸೂಚನೆ ನೀಡಿದ್ದೇನೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಬೇಕು.

ನೀವು ಸರಕಾರಕ್ಕೆ ನಿಷ್ಠಾಧಾರಿಗಳಾಗಿ ಕೆಲಸ ಮಾಡುವುದು ನಿಮ್ಮ ಕರ್ತವ್ಯ. ನಿಮ್ಮ ಕೈಯಲ್ಲಿ ಮಾಹಿತಿ ಇದ್ದರೆ, ದಾಖಲೆಗಳನ್ನು ತಪ್ಪುಬಿಡಿಸಿ, ವಶಪಡಿಸಿಕೊಳ್ಳುವಂತೆ ಕಲಕ ಮಾಡಿ. ಬದಲಾವಣೆ ತಪ್ಪು.

- ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ಅನುದಾನ ಏಕೆ ಬಳಸಿಕೊಂಡಿಲ್ಲ?

ಮೇಕೆದಾಟು ಯೋಜನೆಗೆ ಮೀಸಲಿಟ್ಟ 1000 ಕೋಟಿ ರೂ. ಅನುದಾನವನ್ನು ಭೂ ಸಾಧನಗಳನ್ನು ಪೂರ್ಣಗೊಳಿಸುವುದಕ್ಕೆ ಕೆಲಸಗಳು ಆಗಿಲ್ಲ. ಈ ಅನುದಾನವನ್ನು ಏಕೆ ಬಳಸಿಕೊಂಡಿಲ್ಲ? ಕೇವಲ ಎಲ್ ಎಸ್, ಟೆಂಡರ್, ಗುತ್ತಿಗೆ ಹಂತಕ್ಕೆ, ಬಿಲ್ ಮಾಡುವ ಕೆಲಸಕ್ಕೆ ಅಧಿಕಾರಿಗಳ ತಪ್ಪು ವಿವರಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಮಾತು.

ಅನುದಾನ ಏಕೆ ಬಳಸಿಕೊಂಡಿಲ್ಲ? ಕೇವಲ ಎಲ್ ಎಸ್, ಟೆಂಡರ್, ಗುತ್ತಿಗೆ ಹಂತಕ್ಕೆ, ಬಿಲ್ ಮಾಡುವ ಕೆಲಸಕ್ಕೆ ಅಧಿಕಾರಿಗಳ ತಪ್ಪು ವಿವರಿಸಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಮಾತು.

LERTHAI FINANCE LIMITED
(CIN:L65100KA1979PLC061580)

Registered Office: Barton Centre, Office No. 312/313, Mahatma Gandhi Road, Bengaluru 560001, India
Statement of Audited Results for the quarter and year ended March 31, 2023

Particulars	Quarter ended March 31, 2023	Year ended March 31, 2023 (Audited)	Quarter ended March 31, 2022 (Audited)
Total income from operations (net)	132.02	154.53	6.52
Profit / (Loss) from Ordinary activities before tax	111.42	85.50	(11.45)
Profit / (Loss) from Ordinary activities after tax	94.87	68.95	(18.23)
Profit / (Loss) for the period after tax (after Extraordinary items)	94.87	68.95	(18.23)
Equity Share Capital	70.00	70.00	70.00
Reserves (excluding Revaluation Reserve, as shown in the Balance Sheet of previous year)	-	868.20	-
Earnings Per Share (before extraordinary items) (of Rs.10/- each) (not annualized):Basic & Diluted	13.55	9.85	(2.60)
Earnings Per Share (after extraordinary items) (of Rs.10/- each) (not annualized):Basic & Diluted	13.55	9.85	(2.60)

Note: The above is an extract of the detailed format of Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results are available on the Stock Exchange website www.bseindia.com and also on Company's website www.lerthainance.com

For Lerthai Finance Limited
Shao Xing Max Yang
Chairman & Director
DIN 08114973

Place: Bengaluru
Date: 30th May 2023

ವಾಟ್ಸಾಪ್‌ನಲ್ಲಿ ಮೆಟ್ರೋ ಟಿಕೆಟ್ ಸೌಲಭ್ಯ

ದೆಹಲಿ: ದೆಹಲಿ ಮೆಟ್ರೋ ಪ್ರಯಾಣಿಕರು ಮಂಗಳವಾರದಿಂದ ವಾಟ್ಸಾಪ್ ಅಪ್ಲಿಕೇಷನ್‌ನಲ್ಲಿ ಕ್ಯೂ ಆರ್ ಕೋಡ್ ಮೂಲಕವೇ ಟಿಕೆಟ್ ಪಡೆಯುವ ಸೌಲಭ್ಯವನ್ನು ಪರಿಚಯಿಸಿತ್ತು. ಪ್ರಯಾಣಿಕರು ವಾಟ್ಸಾಪ್ ಅಪ್ಲಿಕೇಷನ್‌ನಲ್ಲಿ ಕ್ಯೂ ಆರ್ ಕೋಡ್ ಮೂಲಕವೇ ಟಿಕೆಟ್ ಪಡೆಯುವ ಸೌಲಭ್ಯವನ್ನು ಪರಿಚಯಿಸಿತ್ತು. ಪ್ರಯಾಣಿಕರು ವಾಟ್ಸಾಪ್ ಅಪ್ಲಿಕೇಷನ್‌ನಲ್ಲಿ ಕ್ಯೂ ಆರ್ ಕೋಡ್ ಮೂಲಕವೇ ಟಿಕೆಟ್ ಪಡೆಯುವ ಸೌಲಭ್ಯವನ್ನು ಪರಿಚಯಿಸಿತ್ತು.

ಜಾರ್ಖಂಡ್: ಏಕ ಶಿಕ್ಷಕಿ ಶಾಲೆ ಶೇ.93 ಫಲಿತಾಂಶ!

ರಾಂಚಿ: ಎಲ್ಲಾ ಸವಾಲು ಮೀರಿ ಜಾರ್ಖಂಡ್ ಏಕ ಶಿಕ್ಷಕಿ (ಪ್ರಿಯಾಂಕಾ ರೂ) ಶಾಲೆ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ.93ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 29 ಮಿದ್ಯಾರ್ಥಿಗಳಲ್ಲಿ 15 ಮಂದಿ ಪ್ರಥಮ, 9 ದ್ವಿತೀಯ ಹಾಗೂ ಮೂವರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ವಿದ್ಯಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾರೆ.

KMF Builders & Developers Ltd.
Regd. Office:- Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43
CIN: L45203KA1995PLC017422 www.kmfbuilders.com kmfbuilders@gmail.com

Extract of Statement of Standalone Unaudited financial Results for the Qtr ended 31.12.2022 (Fig in Rs.)

SI No	Particulars	Quarter ended (31/03/2023)	Quarter ended (31.12.2022) Unaudited	31.03.2022	(31/03/2023)	Year Ended 31.03.2022
1	Total Income from operations	69,49,900	79,00,000	14,28,088	2,56,39,600	3,27,50,010
2	Net Profit/(Loss) for the period (before Tax, Exceptional and/or Extraordinary Items)	22,51,000	10,94,400	14,28,088	47,09,600	42,19,207
3	Net Profit/(Loss) for the period (before Tax, after Exceptional and/or Extraordinary Items)	22,51,000	10,94,400	14,28,088	47,09,600	42,19,207
4	Net Profit/(Loss) for the period (after Tax, after Exceptional and/or Extraordinary Items)	19,40,000	4,53,700	9,98,056	31,04,400	31,81,402
5	Total Comprehensive Income for the period (after tax) (attributable to owners of the company)	19,40,000	4,53,700	9,98,056	31,04,400	31,81,402
6	Paid up Equity Share Capital (Face Value of Rs. 5/- each)	6,09,10,000	6,09,10,000	6,09,10,000	6,09,10,000	6,09,10,000
7	Reserves (excl. Revaluation Reserve) as per audited balance sheet of previous year	0	0	0	0	0
8	Earnings Per Share (of Rs.5 each) (for continuing and operations)	0.15	0.02	0.26	0.25	0.26

Note: The above is an extract of the detailed format of unaudited financial results filed with the stock exchanges under regulation 33 of the SEBI (Listing Obligations and Disclosure Requirements) Regulations, 2015. The above audited financial results for the Qtr ended 31 March 2023 were reviewed by the audit committee at the meeting held on 30th May 2023 and approved by the Board of Directors and taken on record at the meeting held on 13.02.2023. The full format of the unaudited financial results are available on the stock exchanges website www.bseindia.com & on the company website www.kmfbuilders.com

By order of the Board
KMF Builders & Developers Ltd
Gorve Chauda
Managing Director

ಇಂಡಿಯಾನ್ ಫಿನ್‌ಹೋಮ್ ಲಿಮಿಟೆಡ್ (CIN:L65922DL2005PLC136029)

ಇಂಡಿಯಾನ್ ಫಿನ್‌ಹೋಮ್ ಲಿಮಿಟೆಡ್ ನ ಸಾರ್ವಜನಿಕ ಸಂಸ್ಥೆಯಾಗಿ ಮಾರ್ಚ್ 31, 2023 ರಂತೆ ವಾರ್ಷಿಕ ವರದಿಗಳನ್ನು ಪ್ರಕಟಿಸಿದೆ. ವರದಿಯು ಸಂಸ್ಥೆಯು 2022-23 ರಲ್ಲಿ ಸಾಧಿಸಿದ ಯಶಸ್ವಿ ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ವರದಿಯು ಸಂಸ್ಥೆಯು 2022-23 ರಲ್ಲಿ ಸಾಧಿಸಿದ ಯಶಸ್ವಿ ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ವರದಿಯು ಸಂಸ್ಥೆಯು 2022-23 ರಲ್ಲಿ ಸಾಧಿಸಿದ ಯಶಸ್ವಿ ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ವರದಿಯು ಸಂಸ್ಥೆಯು 2022-23 ರಲ್ಲಿ ಸಾಧಿಸಿದ ಯಶಸ್ವಿ ಮತ್ತು ಸುಸ್ಥಿರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ತುರ್ತು ಸಂದರ್ಭಕ್ಕೆ ಹೊಸ ವ್ಯವಸ್ಥೆ

ಅತಿ ಕಡಿಮೆ ಸಿಬ್ಬಂದಿ, ತಂತ್ರಾಂಶದ ದೊರಕಿದ ನಿರ್ವಹಣೆ

ಮುಂಬಲಿ: ನೈಸರ್ಗಿಕ ವಿಕೋಪ, ಯುದ್ಧದಂತಹ ದುರಂತಗಳ ಸಂದರ್ಭಗಳ ಅನುಕೂಲಕ್ಕಾಗಿ, ಎಲ್ಲೆಡೆ ಒಂದು ಬಹುದಾದ ಆತ್ಮಕಂಠ ಹಾಗೂ ವಾಪಸಿ ವ್ಯವಸ್ಥೆಯನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಜ್ಜಾಗಿದೆ.

ಇದು ವಾಪಸಿ ವ್ಯವಸ್ಥೆಯ ಪಾಲಿನ 'ಬಂಕರ್' ಎಂದು ಆರಂಬಿಸಿ ಬುಟ್ಟಿಯನ್ನು ಈಗಿರುವ ಯಾವುದೇ ಸಾಂಪ್ರದಾಯಿಕ ವಾಪಸಿ ವ್ಯವಸ್ಥೆಯ ಜೊತೆಗೆ ಹೊಂದಿಸುವುದಿಲ್ಲ. ಅತಿ ಕಡಿಮೆ ಸಿಬ್ಬಂದಿಯನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಜ್ಜಾಗಿದೆ.

ಇದು ವಾಪಸಿ ವ್ಯವಸ್ಥೆಯ ಪಾಲಿನ 'ಬಂಕರ್' ಎಂದು ಆರಂಬಿಸಿ ಬುಟ್ಟಿಯನ್ನು ಈಗಿರುವ ಯಾವುದೇ ಸಾಂಪ್ರದಾಯಿಕ ವಾಪಸಿ ವ್ಯವಸ್ಥೆಯ ಜೊತೆಗೆ ಹೊಂದಿಸುವುದಿಲ್ಲ. ಅತಿ ಕಡಿಮೆ ಸಿಬ್ಬಂದಿಯನ್ನು ರೂಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಜ್ಜಾಗಿದೆ.

ಗ್ರಾಹಕರ ಪೋನ್ ಸಂಖ್ಯೆ ಕೇಳಬೇಡಿ

ದೆಹಲಿ: ಸರ್ಕಾರದ ಗ್ರಾಹಕರ ಪೋನ್ ಸಂಖ್ಯೆ ಕೇಳಬೇಡಿ. ದೆಹಲಿ ಸರ್ಕಾರದ ಗ್ರಾಹಕರ ಪೋನ್ ಸಂಖ್ಯೆ ಕೇಳಬೇಡಿ. ದೆಹಲಿ ಸರ್ಕಾರದ ಗ್ರಾಹಕರ ಪೋನ್ ಸಂಖ್ಯೆ ಕೇಳಬೇಡಿ.

